



ಕರ್ನಾಟಕ ವಿಧಾನ ಪರಿಷತ್ತು

<b>ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ</b>	<b>230 (268)</b>
ಸದಸ್ಯರ ಹೆಸರು	ಶ್ರೀ ಚಿದಾನಂದ್ ಎಂ.ಗೌಡ (ಪದವೀಧರರ ಕ್ಷೇತ್ರ)
ಉತ್ತರಿಸಬೇಕಾದ ದಿನಾಂಕ	16-07-2024
ಉತ್ತರಿಸುವವರು	ಪೌರಾಡಳಿತ ಮತ್ತು ಹಜ್ಜ್ ಸಚಿವರು

ಕ್ರ. ಸಂ.	ವಿಷಯ	ಉತ್ತರ
ಅ)	ಪಟ್ಟಣ ಪಂಚಾಯಿತಿ, ಪುರಸ್ಥಭೇ ಮತ್ತು ನಗರ ಸಭೆಗಳ ವಾಯಾಪ್ತಿಯಲ್ಲಿ ಇರುವ ಎಲ್ಲಾ ಆಸ್ತಿಗಳನ್ನು ಸಮೀಕ್ಷೆ ಮಾಡಿ ಬೇಡಿಕೆ ವಹಿಗೆ ಸೇರ್ವೆಡ್ ಮಾಡಲು ಆದೇಶಿಸಲಾಗಿದೆಯೇ; ಆದೇಶಿಸದ್ದಲ್ಲಿ, ಆದೇಶದ ಪ್ರತಿಯನ್ನು ನೀಡುವುದು;	ಹೌದು, ಆದೇಶಿಲಾಗಿದೆ. ಪೌರಾಡಳಿತ ನಿರ್ದೇಶನಾಲಯದ ಕಚೇರಿ ಸುತ್ತೋಲೆ ಸಂಖ್ಯೆ: DMA/DEV/KHTA/32/2022, ಸಿ.ನಂ: 912538, ದಿನಾಂಕ: 28/10/2022ರಲ್ಲಿ ಹೊರಡಿಸಿದೆ. ಪ್ರತಿ <b>ಅನುಬಂಧ-1ರಲ್ಲಿ</b> ಲಗತ್ತಿಸಿದೆ.
ಆ)	ಆಸ್ತಿ ವಹಿಗೆ ಸೇರ್ವೆಡ್ ಮಾಡಲು ಮಾಲೀಕರಿಂದ ಪಡೆಯುವ ದಾಖಲಾತಿಗಳು ಯಾವುವು;	ಪೌರಾಡಳಿತ ನಿರ್ದೇಶನಾಲಯದ ಕಚೇರಿ ಸುತ್ತೋಲೆ ಸಂಖ್ಯೆ: ಡಿಎಂ/29/ಟೆಬೆಲ್ಸ/2015-16, ದಿ:20.04.2016 ರಲ್ಲಿ ಆಸ್ತಿ ವಹಿಗೆ ಸೇರ್ವೆಡ್ ಮಾಡಲು ಪಡೆಯುವ ದಾಖಲೆಗಳನ್ನು ವಿವರಿಸಲಾಗಿದೆ. <b>ಅನುಬಂಧ-2ರಲ್ಲಿ</b> ಲಗತ್ತಿಸಿದೆ.
ಇ)	ಸದರಿ ಆಸ್ತಿಗಳನ್ನು ಎ ಖಾತಾ ಮತ್ತು ಬಿ ಖಾತಾ ಎಂದು ಹೇಗೆ ವರ್ಗಿಕರಿಸಲಾಗುವುದು; ಅದರ ಮಾರ್ಗಸೂಚಿಗಳನ್ನು ನೀಡುವುದು;	'ಎ' ಮತ್ತು 'ಬಿ' ಖಾತಾ ಎಂದು ವರ್ಗಿಕರಿಸಲು ಮಾರ್ಗಸೂಚಿ ಹೊರಡಿಸಿರುವುದಿಲ್ಲ.
ಈ)	ಶೀರಾ ನಗರಸಭೆ ವಾಯಾಪ್ತಿಯ ಎಷ್ಟು ಆಸ್ತಿಗಳನ್ನು ಹೊಸದಾಗಿ ಸೇರ್ವೆಡ್ ಮಾಡಲಾಗಿದೆ.	ಶೀರಾ ನಗರಸಭಾ ವಾಯಾಪ್ತಿಯಲ್ಲಿ ಒಟ್ಟು 26,719 ಸ್ವತ್ತುಗಳಿದ್ದು, 3,688 ಆಸ್ತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಹೊಸದಾಗಿ ಸೇರ್ವೆಡ್ ಮಾಡಲಾಗಿದೆ.
ಉ)	ಈ ಹಿಂದೆ ನಿರ್ಮಾಣವಾಗಿದ್ದ ಕಟ್ಟಡಗಳಿಗೆ ಯಾವ ವರ್ಷದಿಂದ ತೆರಿಗೆ ವಿಧಿಸಲಾಗುವುದು ನಿರ್ಮಾಣವಾದ ವರ್ಷದಿಂದ ಅಥವಾ ಬೇಡಿಕೆ ವಹಿಗೆ ಸೇರ್ವೆಡೆಯಾದ ವರ್ಷದಿಂದ ವಿವರ (ನೀಡುವುದು)	ಕರ್ನಾಟಕ ಪೌರಸಭೆಗಳ ಅಧಿನಿಯಮ ಪ್ರಕರಣ 115 ರನ್ನು ತೆರಿಗೆ ನಿರ್ಧರಣೆಯಿಂದ ಪರಿಗಣನೆಗೆ ಬಾರದ ಸ್ವತ್ತುಗಳನ್ನು ತೆರಿಗೆ ನಿರ್ಧರಣೆ ಮಾಡಲು ಅವಕಾಶವಿದೆ. ಅದರಂತೆ, ಯಾವ ದಿನಾಂಕದಿಂದ ತೆರಿಗೆ ನಿರ್ಧರಣೆಯಾಗಬೇಕಿತ್ತು. ಆ ದಿನಾಂಕದಿಂದ ತೆರಿಗೆ ವಿಧಿಸಲಾಗುವುದು.
ಎಂ)	ಕಂದಾಯ ಭೂಮಿಯಲ್ಲಿ ನಿರ್ಮಾಣವಾದ ಆಸ್ತಿಗಳಿಗೆ ಖಾತಾ ಪ್ರಮಾಣ ಪತ್ರವನ್ನು ನೀಡಲಾಗುವುದೇ; ನೀಡಲಾಗುವುದಿದ್ದರೆ, ಯಾವ ಪ್ರಕಾರದ ಖಾತಾ ಪತ್ರವನ್ನು ನೀಡಲಾಗುವುದು? (ಎ ಅಥವಾ ಬಿ ಖಾತಾ ವಿವರ ನೀಡುವುದು)	ಕಂದಾಯ ಭೂಮಿಯಲ್ಲಿ ನಿರ್ಮಾಣವಾದ ಆಸ್ತಿಗಳಿಗೆ ಖಾತಾ ಪ್ರಮಾಣ ಪತ್ರವನ್ನು ಪ್ರಸ್ತುತ ನೀಡಲಾಗುತ್ತಿಲ್ಲ. 'ಎ' ಮತ್ತು 'ಬಿ' ಖಾತಾ ಎಂದು ವರ್ಗಿಕರಿಸಿ ನಮೂನೆ-3 ವಿಶೇಷವಾಗಿ ನೀಡುವುದು.

ಇ-ಸಂಖ್ಯೆ: ನಾಯಿ 134 ಜಿಇಲ್ 2024

N-47  
(ರಹಿಂದಿ ಖಾನ್)  
ಪೌರಾಡಳಿತ ಮತ್ತು ಹಜ್ಜ್ ಸಚಿವರು



ಸಂಖ್ಯೆ: DMA/DEV/KHTA 32/2022 ಸಿ.ನಂ: 912538

ದಿನಾಂಕ: 10.2022

ಸುತ್ತೊಂಬತ್ತು

ವಿಷಯ : ಬೇಡಿಕೆ, ವಸೂಲಿ ಮತ್ತು ಬಾಕಿ ವಹಿಯನ್ನು (ಕೆ.ಎಂ.ಎಫ್-24)  
ಕಾಲೋಚಿತಗೊಳಿಸುವ ಕುರಿತು

ಉಲ್ಲೇಖ : ಸರ್ಕಾರದ ಆದೇಶ ಸಂಖ್ಯೆ: ನಾಣಿ:253:ಎಸ್.ಎಫ್.ಸಿ:2022 ಬೆಂಗಳೂರು  
ದಿನಾಂಕ: 01.09.2022

ಇ-ಆಸ್ತಿ ತಂತ್ರಾಂಶವನ್ನು ಸರ್ಕಾರಿಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ. ಸದರಿ ಸಮಿತಿಯು ಇ-ಆಸ್ತಿ ತಂತ್ರಾಂಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಹಲವು ಸಭೆಗಳನ್ನು ನಡೆಸಿದ್ದು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೊಳಿಸಿದ್ದೇ ಹಾಗೂ ಆಸ್ತಿಗಳ ಮೂರ್ಣ ವಿವರ ಮತ್ತು ಬೇಡಿಕೆ, ವಸೂಲಾತಿ ಮತ್ತು ಬಾಕಿ ವಹಿಯನ್ನು (ಕೆ.ಎಂ.ಎಫ್-24) ಕಾಲೋಚಿತಗೊಳಿಸಿದ ಕಾರಣ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಎಲ್ಲಾ ಸ್ವತ್ತುಗಳಿಗೆ ಸಂಬಂಧಿಸಿದ ಸಂಪೂರ್ಣ ದತ್ತಾಂಶ, ಸ್ವತ್ತುಗಳ ವಿವರ, ನಿವಿರವಾದ ಬೇಡಿಕೆ ಮತ್ತು ಬಾಕಿ ವಿವರಗಳನ್ನು ತಿಳಿಯಲು ಕಷ್ಟಸಾಧ್ಯವಾಗಿರುವುದನ್ನು ಸಮಿತಿಯು ಗಮನಿಸಿದೆ. ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿಗಳ ದತ್ತಾಂಶ ಸಂಗ್ರಹಣೆ ಮಾಡಿ, ಬೇಡಿಕೆ, ವಸೂಲಾತಿ ಮತ್ತು ಬಾಕಿ ವಿವರಗಳನ್ನು ನಿಗದಿಪಡಿಸಿದ ವಹಿಗಳಲ್ಲಿ ಕಾಲೋಚಿತಗೊಳಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಲು ಶಿಫಾರಸ್ಸು ಮಾಡಿರುತ್ತದೆ.

ಕರ್ನಾಟಕ ಪೌರಸಭೆಗಳ ಅಧಿನಿಯಮ 1964/ಕರ್ನಾಟಕ ಪೌರಸಿಗಮಗಳ ಅಧಿನಿಯಮ 1976 ಹಾಗೂ KARNATAKA MUNICIPALITIES TAXATION RULES 1965/CORPORATIONS TAXATION RULES 1977 ಮತ್ತು ಕೆ.ಎಂ.ಬಿ.ಎ.ಆರ್. 2006 ರ ನಿಯಮ 53 ರನ್ನು ನಗರ ಸ್ಥಳೀಯ ಸಂಸ್ಥೆಗಳು ಸ್ವತ್ತು ತೆರಿಗೆ ವಿವರಗಳಾದ ಸ್ವತ್ತಿನ ವಿವರಗಳು, ಬೇಡಿಕೆ, ವಸೂಲಾತಿ ಮತ್ತು ಬಾಕಿ ವಿವರಗಳನ್ನು ನಮೂನೆ -2/3 ಒಳಗೊಂಡ ಕೆ.ಎಂ.ಎಫ್-24 ರ ವಹಿಯಲ್ಲಿ ನಿರ್ವಹಿಸಲಾಗುತ್ತಿದ್ದ ಸದರಿ ವಹಿಗಳನ್ನು ಕಾಲೋಚಿತಗೊಳಿಸುವುದು ಅತೀ ಅವಶ್ಯವಿರುತ್ತದೆ. ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಪ್ರಕರಣ 107 ವ ಮತ್ತು ಕರ್ನಾಟಕ ಪೌರಸಿಗಮಗಳ ಅಧಿನಿಯಮ 1976 ರ ಪ್ರಕರಣ 112 ರಲ್ಲಿನ ಅವಕಾಶದಂತೆ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ವತ್ತುಗಳನ್ನು ಸಮೀಕ್ಷೆ ಮಾಡಿ, ಸ್ವತ್ತು ತೆರಿಗೆಯನ್ನು ನಿರ್ಧರಿಸಿ, ನಿಗದಿಪಡಿಸಿದ ವಹಿಗಳಲ್ಲಿ ಬೇಡಿಕೆ, ವಸೂಲು, ಬಾಕಿ ವಿವರಗಳನ್ನು ಕಾಲೋಚಿತಗೊಳಿಸಬೇಕಾಗಿರುತ್ತದೆ.

ಆದ್ದರಿಂದ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಿ, ಸಂಬಂಧಿಸಿದ ವಹಿಗಳಲ್ಲಿ ಸಂಪೂರ್ಣವಾಗಿ ಕಾಲೋಚಿತಗೊಳಿಸಲು ಈ ಸುತ್ತೊಂಬತ್ತೆಯೊಂದಿಗೆ ಲಗತ್ತಿಸಿದ ಅನುಬಂಧ 01 ರಲ್ಲಿ ವಿವರಿಸಿರುವ ಸೂಚನೆಗಳನ್ನು ಅನುಸರಿಸಿ, ಅಗತ್ಯವಿದ್ದಲ್ಲಿ ಅನುಬಂಧ 02 ರಲ್ಲಿನ ನಮೂನೆಯಲ್ಲಿರುವಂತೆ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿ ಕೆ.ಎಂ.ಎಫ್-24ರ ವಹಿಯನ್ನು ಸಂಪೂರ್ಣವಾಗಿ ಡಿಸೆಂಬರ್-2022ರ ಅಂತ್ಯದೇಶಗೆ ಕಡ್ಡಾಯವಾಗಿ ಕಾಲೋಚಿತಗೊಳಿಸಲು ನಿರ್ದೇಶಿಸಿದೆ.

ಮೇಲೆ ಸೂಚಿಸಿದಂತೆ ಮೂರ್ಣ ಪ್ರಮಾಣದಲ್ಲಿ ಕಾಲೋಚಿತಗೊಳಿಸಿದ ಕೆ.ಎಂ.ಎಫ್-24 ವಹಿಯಲ್ಲಿರುವ ಮಾಹಿತಿಯನ್ನೊಳಗೊಂಡಂತೆ ಅನುಬಂಧ 02ರ ಸಂಪೂರ್ಣ ಮಾಹಿತಿ ಹಾಗೂ ದಾಖಲೆಗಳನ್ನು ಕರ್ನಾಟಕ

ಪ್ರ.ಶ.ನೋ.

ಮುನ್ಸಿಪಲ್ ಡಾಟಾ ಸೋಸೈಟಿಯಿಂದ ಗಡಕೆಕರಣಗೊಳಿಸಲು ಈಗಾಗಲೇ ಕ್ರಮವಹಿಸಲಾಗುತ್ತಿದ್ದು, ಈ ಕುರಿ ಗಡಕೆಕರಣಗೊಳಿಸುವ ಕಾರ್ಯವಿಧಾನವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು.

ಆದ್ದರಿಂದ ಸದರಿ ಕಾರ್ಯವನ್ನು ಮೊದಲ ಅಧ್ಯತ್ಮಯಾಗಿ ಪರಿಗಳಿಸಿ, ನಿಗದಿಪಡಿಸಿದ ಅವಧಿಯಲ್ಲಿ ಅನುಬಂಧ 02 ರಲ್ಲಿನ ನಮೂನೆಯಲ್ಲಿರುವಂತೆ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿ ಕೆ.ಎಂ.ಎಫ್. -24 ವಹಿಯನ್ನು ಸಂಪರ್ಣವಾಗಿ ಡಿಸೆಂಬರ್ -2022ರ ಅಂತ್ಯದೇಶಗೆ ಕಡ್ಡಾಯವಾಗಿ ಘೋಷಿಸಲಾಗುವುದು. ತಪ್ಪಿದಲ್ಲಿ ಸಂಬಂಧಪಟ್ಟ ಆಯುಕ್ತರು/ಯೋಜನಾ ನಿರ್ದೇಶಕರು/ ಪೌರಾಯುಕ್ತರು/ಮುಖ್ಯಾಧಿಕಾರಿಗಳನ್ನೇ ನೇರ ಹೋಣಿಗಾರರನ್ನಾಗಿ ಮಾಡಿ ಶಿಸ್ತ ಕ್ರಮ ಜರುಗಿಸಲಾಗುವುದು.

Signed by N Manjushree

Date: 28-10-2022 19:49:18

ನಿರ್ದೇಶಕರು,

ಪೌರಾಡಳಿತ ನಿರ್ದೇಶನಾಲಯ,

ಬೆಂಗಳೂರು.

#### ಪ್ರತಿಯನ್ನು ಗೌರವಘೋಷಿಸಿದೆ:

- 1) ಸರ್ಕಾರದ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು.

#### ಪ್ರತಿಯನ್ನು ಸೂಕ್ತ ಕ್ರಮಕಾರಿ:

- 1) ಎಲ್ಲಾ ಜಿಲ್ಲಾ ಧಿಕಾರಿಗಳು.
- 2) ಜಂಟಿ ನಿರ್ದೇಶಕರು(ನು), ಕನಾರಟಕ ಮುನಿಸಿಪಲ್ ಡಾಟಾ ಸೋಸೈಟಿ, ಬೆಂಗಳೂರು.
- 3) ಎಲ್ಲಾ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ.
- 4) ಆಯುಕ್ತರು/ಪೌರಾಯುಕ್ತರು/ಮುಖ್ಯಾಧಿಕಾರಿಗಳು.
- 5) ಎಲ್ಲಾ ಜಿಲ್ಲಾ ನಗರಾಭಿವೃದ್ಧಿ ಕೋಶ/ನಗರ ಸ್ಥಾಯ ಸಂಸ್ಥೆಗಳ ಸಂಬಂಧಪಟ್ಟ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು.

331291/2022

## ಅನುಂಬಂಧ-1

## ಅನುಂಬಂಧ- 2 ರ ನಮೂನೆಯನ್ನು ಭೇಟೆ ಮಾಡಲು ಅನುಸರಿಸಬೇಕಾದ ಸೂಚನೆಗಳು

1. ನಗರ ಸ್ಥಳೀಯ ಸಂಸ್ಥಾನಾತ್ಮಕ ಕುಟುಂಬದಲ್ಲಿ ಅಸ್ತಿಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ದಾಖಲಾತಿ/ಮಾಹಿತಿಯನ್ನು ಅಧರಿಸಿ ಕೆ.ಎಂ.ಎಫ್-24 ವಹಿಯನ್ನು ಕಾಲೋಚಿತಗೊಳಿಸುವುದು.
2. ಅಸ್ತಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ಸಮೀಕ್ಷೆ ಮಾಡಲೇ ಬೇಕಾದಲ್ಲಿ ಸಮೀಕ್ಷೆ ಮೂರ್ವದಲ್ಲಿ ನಗರ ಸ್ಥಳೀಯ ಸಂಸ್ಥೆಯಲ್ಲಿ ಲಭ್ಯವಿರುವ ದಾಖಲೆ/ಮಾಹಿತಿಯನ್ನು ಅನುಂಬಂಧ-2ರ ನಮೂನೆಯಲ್ಲಿ ಭೇಟೆ ಮಾಡುವುದು.
3. ಸ್ವತ್ವಗಳ ಪರಿಶೀಲನೆ ಮಾಡುವ ಮೂರ್ವದಲ್ಲಿ ಸ್ವತ್ವತ್ತಿನ ಮಾಲೀಕರಿಗೆ/ಅನುಬೋಗದಾರರಿಗೆ ತಿಳಿವಳಿಕೆ ಪತ್ರ ನೀಡುವುದು ಹಾಗೂ ನಿಗದಿಪಡಿಸಿದ ನಮೂನೆಯಲ್ಲಿ ಮಾಹಿತಿಯನ್ನು ಸಂಗ್ರಹಿಸಿವುದು
4. ಸಂಗ್ರಹಿಸಿದ ಸ್ವತ್ವಗಳ ಮಾಹಿತಿಯನ್ನು ಸದರಿ ಸ್ವತ್ವತ್ತಿಗೆ ಸಂಬಂಧಿಸಿದಂತೆ ಬೇಕಾಗಿರುವ ಮಾಹಿತಿ ಹಾಗೂ ದಾಖಲೆಗಳಿರುವುದನ್ನು ಖಚಿತಪಡಿಸಿಕೊಳ್ಳುವುದು.
5. ಕೆವರ್‌ಎಫ್-24 ನ್ನು ಕಾಲೋಚಿತಗೊಳಿಸಲು ಸ್ವತ್ವಗಳಿಗೆ ಸಂಬಂಧಿಸಿದಂತೆ ನಾಗರೀಕರಿಂದ ದಾಖಲೆಗಳನ್ನು ಪಡೆಯುವ ಅವಶ್ಯವಿದ್ದಲ್ಲಿ ದಾಖಲಾತಿಗಳನ್ನು ಪಡೆದುಕೊಳ್ಳುವ ಸಲುವಾಗಿ ನಗರ ಸ್ಥಳೀಯ ಸಿಬ್ಬಂದಿ ಅಧಿವಾ ತಮ್ಮ ವ್ಯಾಪ್ತಿಯಲ್ಲಿರುವ ಸ್ವಸಹಾಯ ಗುಂಪುಗಳು/ಎನ್‌ಜಿಎ ಮುಖಾಂತರ ನಿಯಮಾನುಸಾರ ಮಾನವ ಸಂಪನ್ಮೂಲಗಳನ್ನು ಪಡೆಯುವುದು. (ಹಿಂಂಬರ್ ಅಂತ್ಯದವರೆಗೆ ಮಾತ್ರ ಪಡೆಯುವುದು) ಪ್ರತಿ ಸಮೀಕ್ಷೆದಾರ ಪ್ರತಿ ಸ್ವತ್ವತ್ತಿಗೆ ಸಂಬಂಧಿಸಿದಂತೆ ದಾಖಲಾತಿಗಳೊಂದಿಗೆ ಸ್ವತ್ವ ಪರಿವೀಕ್ಷಣಾ ನಮೂನೆ ಸಲ್ಲಿಸಿದಲ್ಲಿ ಅದಕ್ಕೆ ರೂ.30=00ನ್ನು ಸಂದಾಯ ಮಾಡುವುದು. ದಾಖಲೆಗಳಿಲ್ಲದ ಸ್ವತ್ವ ಪರಿವೀಕ್ಷಣಾ ನಮೂನೆ ಸಲ್ಲಿಸಿದಲ್ಲಿ ಕನಿಷ್ಠ ರೂ.10=00 ಗಳನ್ನು ಸಂದಾಯ ಮಾಡುವುದು. ಈ ಎಲ್ಲಾ ವೆಚ್ಚವನ್ನು ಸ್ಥಳೀಯ ಸಂಸ್ಥೆಯ ನಿಧಿಯಿಂದ ಭರಿಸತಕ್ಕದ್ದು.
6. ಸಮೀಕ್ಷೆ ನಡೆಸುವ ಮೂರ್ವದಲ್ಲಿ ಕರವಸೂಲಿಗಾರರು ತಯಾರಿಸಿದ ನೋಟೀಸ್‌ಗಳನ್ನು ಪ್ರತಿಯೊಬ್ಬ ಪರಿವೀಕ್ಷಣಾದಾರರು ಪ್ರತಿದಿನ ಕನಿಷ್ಠ 25 ಸ್ವತ್ವತ್ತಿನ ಮಾಲೀಕರಿಗೆ ಜಾರಿ ಮಾಡುವುದು. 25 ಸ್ವತ್ವತ್ತಿನ ದಾಖಲಾತಿ/ಮಾಹಿತಿಗಳನ್ನು ಪಡೆದು ನಗರ ಸ್ಥಳೀಯ ಸಂಸ್ಥೆಗಳಿಗೆ ಸಲ್ಲಿಸುವುದು.
7. ಗಣಕೀಕರಣ ಕಾರ್ಯಕ್ರಮ ನಗರ ಸ್ಥಳೀಯ ಸಂಸ್ಥೆವಾರು ಆಪರೇಟರ್‌ಗಳನ್ನು ಮೂರು ತಿಂಗಳ ಅವಧಿಗೆ ಮಾತ್ರ (ಗಣಕೀಕರಣಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಸುತ್ತೊಂದೆಯಲ್ಲಿ ಆರಂಭ ಹಾಗೂ ಮುಕ್ತಾಯದ ಅವಧಿಯ ಕುರಿತು ತಿಳಿಸಲಾಗುವುದು) ಹೊರಗುತ್ತಿಗೆ/ಕಿರೋನಿಕ್ಸ್ ಮುಖಾಂತರ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಪಡೆದು ನಗರ ಸ್ಥಳೀಯ ಸಂಸ್ಥೆಗಳಿಗೆ ಮೂರ್ವೆಸುವುದು. (ಅವಧಿ ಮುಗಿದ ನಂತರ ಯಾವುದೇ ಕಾರಣಕ್ಕೂ ಸದರಿ ಆಪರೇಟರ್‌ಗಳನ್ನು ಮುಂದುವರಿಸಬಾರದು). ಸದರಿ ವೆಚ್ಚವನ್ನು ಆಯಾ ನಗರ ಸ್ಥಳೀಯ ಸಂಸ್ಥೆಯವರು ನಗರ ಸ್ಥಳೀಯ ಸಂಸ್ಥೆಯ ನಿಧಿಯಿಂದ ಭರಿಸತಕ್ಕದ್ದು. ಯೋಜನಾ ನಿರ್ದೇಶಕರು ಈ ಕೆಳಗಿನಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಆಪರೇಟರ್‌ಗಳನ್ನು ನಿಯಮಾನುಸಾರ ಮೂರ್ವೆಸುವುದು.
  1. ಮಹಾನಗರಪಾಲಿಕೆ ಗರಿಷ್ಠ -15
  2. ನಗರಸಭೆ ಗರಿಷ್ಠ -5
  3. ಮರಸಭೆ ಗರಿಷ್ಠ -3
  4. ಪಟ್ಟಣ ಪಂಚಾಯತಿಗಳು ಗರಿಷ್ಠ -2

:: ನೋಟಿನೆ ::

ಶ್ರೀಮತಿ/ಶ್ರೀ			
ವಿಳಾಸ		ವಾರ್ಡ್ ನಂ.	
ಸ್ವತ್ವ ಸಂಖ್ಯೆ			
ಸಿ.ಟಿ.ವಿನ್ ನಂ/ ಅರ್.ಟಿ.ಸಿ ನಂ			

ಈ ನೋಟಿನೆ ಮೂಲಕ ತಮಗೆ ತಿಳಿಯಪಡಿಸುವುದೇನೆಂದರೆ, ಕನಾಟಕ ಪೌರಸಭೆಗಳ ಅಧಿನಿಯಮ 1964/ಕನಾಟಕ ಪೌರನಿಗಮಗಳ ಅಧಿನಿಯಮ 1976 ಪ್ರಕರಣ 107(ಎ)/112ಡಿ ರಡಿ ಸ್ವತ್ವ ತೆರಿಗೆ ರಿಜಿಸ್ಟ್ರೇಷನ್ ಕಾಲೇಬಿತಗೊಳಿಸುವ ಉದ್ದೇಶಕ್ಕಾಗಿ ತಮ್ಮ ಸ್ವತ್ವಿನ ಪರಿವೀಕ್ಷಣೆ ಮಾಡಲು ನಗರ ಸ್ಥಳೀಯ ಸಂಸ್ಥೆಯ ಸಿಬ್ಬಂದಿಗಳು ದಿನಾಂಕ : / / 2022 ರಂದು ಮೂರಾರ್ಯ/ಅಪರಾಹ್ನ ----- ಸಮಯಕ್ಕೆ ತಮ್ಮ ಸ್ವತ್ವಿಗೆ ಬೇಟ್ಟಿನೀಡಲಿದ್ದಾರೆ. ಕಾರಣ ಇವರಿಗೆ ಸದರಿ ಸ್ವತ್ವಿಗೆ ಸಂಬಂಧಿಸಿದ ಮಾಹಿತಿ/ದಾಖಲೆಗಳನ್ನು ನೀಡಿ ಸಹಕರಿಸುವುದು.

ಸಹಿ/-

ಅಯುಕ್ತರು/ ಪೌರಾಯುಕ್ತರು/ಮುಖ್ಯಾಧಿಕಾರಿ,

ಗೆ

ಶ್ರೀಮತಿ/ಶ್ರೀ.....



ಕರ್ನಾಟಕ ಪರಿಸರ

ರೋಟ್: DMA 29PTIS/2015-16



ಅಧಿಕ ವಿಧಾರಕ ಕೇಂದ್ರ

ಪೊರಾಡಿತ ನಿರ್ದೇಶನಾಲಯ.

# 1-4, ನೇಂ ಘರದಿ, ಒಬ್ಬ ಪೂರ್ವ,

ರಾಜೀವ್ ಜಿಲ್ಲಾ ಮಂಡಿಯಲ್ಲಿ ಇವೆಂಜೆ

ಕ್ರಿಕೆಟ್ ಕ್ಲಬ್, ನ್ಯೂ ಮೈಸ್ಟ್, ಮೈಸ್ಟ್, 03.2016

## ಸುತ್ತೋಲೆ

ವಿಷಯ: ಹೊಸದಾಗಿ ಅಭಿವೃದ್ಧಿಪಡಿಸಲಾದ ಇ-ಆಸ್ತಿ ತಂತ್ರಾಂಶವನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉಪಯೋಗಿಸುವ ಕುರಿತು.

ಉಲ್ಲೇಖ: 1) ನಿರ್ದೇಶನಾಲಯದ ಸುತ್ತೋಲೆ ನಂಖ್ಯೆ: ಪೌನಿಂಬಂಬೆ(ಬೆಂಜಿ) 294:2003-04, ದಿನಾಂಕ: 31-05-2004.

2) ನಿರ್ದೇಶನಾಲಯದ ಸುತ್ತೋಲೆ ನಂಖ್ಯೆ: ಪೌನಿಂಬಂಬೆ:83:2003-04, ದಿನಾಂಕ: 08-10-2003

ಪೊರ ಸುಧಾರಣಾ ಕೋಶದಿಂದ ರಾಷ್ಟ್ರೀಯ ಸೂಚ್ಯಾಂಕ ಕೇಂದ್ರದ ಸಹಯೋಗದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ತಂತ್ರಾಂಶವನ್ನು ಯೋಜಾಪಡಣ ಮಾಡಲಾಗುವುದು. ಈ ತಂತ್ರಾಂಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕೃತ ಅಧಿಕೃತವಲ್ಲದ ಮತ್ತು ಅಕ್ರಮ ಆಸ್ತಿಗಳ ಮಾಹಿತಿಯನ್ನು ದಾಖಲಿಸಲು/ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಮತ್ತು ಈ ತಂತ್ರಾಂಶದಿಂದ ಆಸ್ತಿ ತೆರಿಗ ವಹಿ (ನಮೂನೆ-3)ಯನ್ನು ಪೊರಾಯಕ್ಕೆರು/ಮುಖ್ಯಾಧಿಕಾರಿಗಳ ಡಿಟಿಲ್ ಸಹಿಯಂದಿಗೆ ಸ್ವಜಿತ ಅಧಿಕೃತ ಮತ್ತು ಅಧಿಕೃತವಲ್ಲದ ಆಸ್ತಿಗಳಿಗೆ ನೀಡಬಹುದಾಗಿರುತ್ತದೆ.

ಈಗಾಗಲೇ ನಿರ್ಮಲ ನಗರ/ಕರ್ನಾಟಕ ಪೊರ ಸುಧಾರಣಾ ಯೋಜನೆಯಡಿ ಸರ್ವೇ ಮಾಡಿದ ಆಸ್ತಿಗಳ ಮಾಹಿತಿಗಳೂ ಕೂಡ ಇ-ಆಸ್ತಿ ತಂತ್ರಾಂಶದಲ್ಲಿ ಲಭ್ಯವಾಗಿದೆ. ಆಸ್ತಿಗಳ ಸರ್ವೇ ಸಮಯದಲ್ಲಿ ಎಂ.ಎ.ಆರ್ - 19 ದಾಖಲೆಯಲ್ಲಿ ಲಭ್ಯವಿದ್ದ ಆಸ್ತಿಗಳನ್ನು ಅಧಿಕೃತ ಆಸ್ತಿಗಳಿಂದು ಪರಿಗಣಿಸಲಾಗಿದ್ದು, ಇ-ಆಸ್ತಿ ತಂತ್ರಾಂಶದಲ್ಲಿಯೂ ಇವುಗಳನ್ನು ಅಧಿಕೃತ ಆಸ್ತಿಗಳಿಂದೇ ಪರಿಗಣಿಸಲಾಗಿ ಈ ಆಸ್ತಿಗಳಿಗೆ ಯಾವುದೇ ದಾಖಲಾತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಆಪ್ಲೋಡ್ ಮಾಡುವ ಅವಶ್ಯಕತೆ ಇರುವದಿಲ್ಲ. ಆದರೆ ಇತರೆ ಯಾವುದೇ ಆಸ್ತಿಗಳನ್ನು ಅಧಿಕೃತವೆಂದು ಮಾಡಬೇಕಾದರೆ ಮುಂದೆ ತಿಳಿಸಿದ ದಾಖಲೆಗಳನ್ನು ಕಡ್ಡಾಯವಾಗಿ ತಂತ್ರಾಂಶದಲ್ಲಿ ಆಪ್ಲೋಡ್ ಮಾಡಬೇಕಿರುತ್ತದೆ. ಸರ್ವೇಯಾದ ನಂತರ ಆಸ್ತಿಗಳ ಮಾಹಿತಿಯಲ್ಲಿ ಬದಲಾವಣೆಯಾಗಿರುವ ಸಂಭವವಿದ್ದು, ಈ ಕೆಳಗೆ ತಿಳಿಸಿದ ವಿವಿಧ ರೀತಿಯ ತಿದ್ದುಪಡಿಗಳನ್ನು ಸೂಕ್ತ ದಾಖಲೆಗಳೊಂದಿಗೆ ಇ-ಆಸ್ತಿ ತಂತ್ರಾಂಶದಲ್ಲಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

- ಆಸ್ತಿಗಳ ಸ್ವರೂಪ, ಅಳತೆ ಮತ್ತು ಮಾಲೀಕತ್ವದ ವಿವರಗಳನ್ನು ತಿದ್ದುಪಡಿ ಮಾಡಬಹುದಾಗಿದೆ.
- ಆಸ್ತಿಗಳು ವಿಭಾಗವಾಗಿದ್ದಲ್ಲಿ ಮೊದಲನೆ ಆಸ್ತಿಗೆ ಇರುವ ಆಸ್ತಿ ಗುರುತಿನ ಸಂಖ್ಯೆಯನ್ನು ಉಳಿಸಿಕೊಂಡು ನಂತರ ಶ್ರಮವಾಗಿ ಬರುವ ಆಸ್ತಿಗಳಿಗೆ ಹೊಸದಾಗಿ ಆಸ್ತಿ ಗುರುತಿನ ಸಂಖ್ಯೆಗಳನ್ನು ನೀಡಿ ಆಸ್ತಿಗಳ ಮಾಹಿತಿಯನ್ನು ತಿದ್ದುಪಡಿ/ಸೇರ್ವೆಂಡ್ ಮಾಡಬಹುದಾಗಿದೆ.

\* ಕಡ್ಡಾಯವಾಗಿ ಪ್ರತಿಬಂಧದಲ್ಲಿ ಮಾಡಿರುವ ಸಾಂಪನ್ಮೂಲ ವಿಜ್ಞಾನ ವಿಭಾಗದ ನಿರ್ದೇಶನ.

ಇನ್ನು ಮುಂದೆ ಕಡ್ಡಾಯವಾಗಿ ಅಸ್ತಿಗಳ ಹಕ್ಕು ವರ್ಗಾವಣೆ ಹೋರಿ ಬಹುವ ಅಜ್ಞಾಗಳನ್ನು ಈ ತಂತ್ರಾಂಶದಲ್ಲಿಯೇ ನಿರ್ವಹಿಸಿ ಪೌರಾಣಿಕ/ಮುಖ್ಯಾಧಿಕಾರಿಗಳ ವಿಚಿಟಲ್ ಸಹಿಯುಳ್ಳ ನಮೂನೆ-3ನ್ನು ಕಡ್ಡಾಯವಾಗಿ ತಂತ್ರಾಂಶದಿಂದ ಸೃಜಿಸಿ ನಾಗರೀಕರಿಗೆ ನೀಡಲು ಸೂಚಿಸಲಾಗಿದ್ದು. ಕೈಬಿರಹದ ಸಹಿಯುಳ್ಳ ನಮೂನೆ-3 ನ್ನು ನಾಗರೀಕರಿಗೆ ದಿನಾಂಕ: 02-05-2016ರಿಂದ ನೀಡುವುದನ್ನು ಕಂಪಾಣವಾಗಿ ನಿರ್ವಹಿಸಿದೆ.

ಈ ಹಿಂದೆ ಸರ್ವೇ ಮಾಡಿದ ಸಮಯದಲ್ಲಿ ಬಿಟ್ಟುಹೋದ ಅಥವ ಸರ್ವೇಯಾದ ನಂತರ ಹೊಸದಾಗಿ ಸೇರೆಡೆಗೊಂಡ ಅಧಿಕೃತ ಮತ್ತು ಅಧಿಕೃತವಲ್ಲದ ಅಸ್ತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಅಸ್ತಿಯ ಮಾಹಿತಿಯನ್ನು ದಾಖಲಿಸುವ ಸಮಯದಲ್ಲಿ ಈ ಕೆಳಗೆ ಕಾಣಿಸಿದ ಸೂಚನೆಗಳನ್ನು ಅಗತ್ಯವಾಗಿ ಪಾಲಿಸಲು ತಿಳಿಸಿದೆ.

- ಒಂದು ವೇಳೆ ಅಸ್ತಿಯ ಕಟ್ಟಡವಾಗಿದ್ದಲ್ಲಿ ಕಟ್ಟಡ ಮಾತ್ರ ಇರುವ ಘೋಷೇಣೆನನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ಆಪೋಲೋಡ್ ಮಾಡತಕ್ಕದ್ದು.
- ಒಂದು ವೇಳೆ ಅಸ್ತಿಯ ನಿರ್ವೇಶನವಾಗಿದ್ದಲ್ಲಿ ಪ್ರಮುಖ ಸ್ಥಳವನ್ನು (Landmark) ಒಳಗೊಂಡಿರುವ ನಿರ್ವೇಶನದ ಘೋಷೇಣೆನನ್ನು ತಂತ್ರಾಂಶದಲ್ಲಿ ಆಪೋಲೋಡ್ ಮಾಡತಕ್ಕದ್ದು. ಒಂದು ವೇಳೆ ನಿರ್ವೇಶನದ ಹತ್ತಿರ ಯಾವುದೇ ಪ್ರಮುಖ ಸ್ಥಳಗಳು ಇಲ್ಲದಿದ್ದಲ್ಲಿ ಮಾಲೀಕರು ನಿರ್ವೇಶನದಲ್ಲಿ ನಿಂತಿರುವ ಘೋಷೇಣೆನನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ಆಪೋಲೋಡ್ ಮಾಡತಕ್ಕದ್ದು.
- ಅಸ್ತಿಯ ಮಾಲೀಕರ ಭಾವಚಿತ್ರವನ್ನು ಪ್ರತ್ಯೇಕವಾಗಿ ಆಪೋಲೋಡ್ ಮಾಡತಕ್ಕದ್ದು.
- ಖಣಗಳ ಮಾಹಿತಿಯನ್ನು ಸ್ಥಳೀಯವಾಗಿ ಸಂಬಂಧಪಟ್ಟ ಇಲಾಖೆ/ಬ್ಯಾಂಕ್‌ಗಳಿಂದ ಲಭ್ಯವಿದ್ದಲ್ಲಿ ಮಾಹಿತಿಯನ್ನು ದಾಖಲಿಸತಕ್ಕದ್ದು.
- ಚೆಕ್‌ಬಂದಿಯ ಮಾಹಿತಿಯಲ್ಲಿ ಕಡ್ಡಾಯವಾಗಿ ಅಸ್ತಿಯ ಪಕ್ಕದ ಗುರುತಿನ ಸಂಖ್ಯೆಯನ್ನು ದಾಖಲಿಸತಕ್ಕದ್ದು. ಒಂದು ವೇಳೆ ಅಸ್ತಿ ಗುರುತಿನ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ ಅಸ್ತಿಯ ನಿರ್ಧರಣಾ ಸಂಖ್ಯೆಯನ್ನು ದಾಖಲಿಸತಕ್ಕದ್ದು.
- ಸ್ಥಳ ಪರಿಶೀಲನೆಯ ಸಮಯದಲ್ಲಿ ವಾಸದ ಕಟ್ಟಡವನ್ನು ಬಾಡಿಗೆ ನೀಡಿರುವುದು ಕಂಡುಬಂದಲ್ಲಿ ಕಡ್ಡಾಯವಾಗಿ ಅನುಭೋಗದಾರರ ಹೆಸರನ್ನು ತಂತ್ರಾಂಶದಲ್ಲಿ ದಾಖಲಿಸತಕ್ಕದ್ದು.
- ಅಸ್ತಿ ತೆರಿಗೆಯ ಬೇಡಿಕೆ, ವಸಾಲಿ ಮತ್ತು ಬಾರಿ ವಿವರಗಳನ್ನು ಕಡ್ಡಾಯವಾಗಿ ದಾಖಲಿಸತಕ್ಕದ್ದು, ಒಂದು ವೇಳೆ ಅಸ್ತಿ ತೆರಿಗೆಯ ಪಾವತಿಯಾಗಿದ್ದಲ್ಲಿ ಸರಿಯಾದ ಚಲನೆ ಸಂಖ್ಯೆ ಮತ್ತು ಪಾವತಿಯಾದ ದಿನಾಂಕವನ್ನು ದಾಖಲಿಸತಕ್ಕದ್ದು.

ಅಸ್ತಿಯ ಮಾಹಿತಿಗಳನ್ನು ದಾಖಲಿಸುವ ಸಮಯದಲ್ಲಿ ಈ ಕೆಳಗೆ ತಿಳಿಸಿದಂತೆ ಸೂಕ್ತ ದಾಖಲಾತಿಗಳನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ಆಪೋಲೋಡ್ ಮಾಡುವಂತೆ ಸೂಕ್ತ ಕ್ರಮವಹಿಸಲು ಸೂಚಿಸಲಾಗಿದೆ.

- ಅಧಿಕೃತ ಅಸ್ತಿಗಳನ್ನು ತಂತ್ರಾಂಶದಲ್ಲಿ ದಾಖಲಿಸಲು ಅವಶ್ಯಕತೆ ಇರುವ ದಾಖಲಾತಿಗಳು:

ಕ್ರ.ಸಂ.	ವಿವರಗಳು	ತಂತ್ರಾಂಶದಲ್ಲಿ ಆಪೋಲೋಡ್ ಮಾಡಬೇಕಾದ ದಾಖಲಾತಿಗಳು
1.	ಅನುಮೋದನೆಗೊಂಡ ಲೇಜಿಟ್	<ol style="list-style-type: none"> <li>ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾದ ಅದೇಶದ ಪ್ರತಿ.</li> <li>ಲೇಜಿಟ್ ಅನುಮೋದನೆಗೊಂಡ ಆದೇಶದ ಪ್ರತಿ</li> <li>ಲೇಜಿಟ್ ನಕ್ಷೆ</li> </ol>

		4. ನಿವೇಶನಗಳನ್ನು ಬಿಡುಗಡೆ ಮಾಡಿದ ಆದೇಶದ ಪ್ರತಿ
5.	ಸರ್ಕಾರದ/ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆಯಾದ ಆಸ್ತಿಗಳು	ಹಕ್ಕು ಹಾತು
6.	ಗಾಮ ತಾಣ	1) ಡಿಕ್ಟೊಲ್ಯೂಟರ್ ಕಾರ್ಡ್ ಮತ್ತು ಕ್ಲಾರ್ ಕಾರ್ಡ್ ಪ್ರತಿ 2) ಗಣಕೀಕೃತ ಡಿಜಿಟಲ್ ಫೋನ್‌ನು ನಮುನೆ-9ರ ಪ್ರತಿ
7.	ಕಟ್ಟಡ ಪರವಾನಗಿ	ಕಟ್ಟಡ ಪರವಾನಗಿಯ ಪ್ರತಿ
8.	ಕೈಗಾರಿಕಾ ಉದ್ದೇಶಕ್ಕೆ ಪರಿವರ್ತನೆಸಿದ ಜಮೀನು	1) ಕೈಂಟಿಯೇಶರ ಭೂಮಿಯಾಗಿ ಪರಿವರ್ತನೆಯಾದ ಆದೇಶದ ಪ್ರತಿ. 2) ಲೇಜಿಟ್ ಅನುಮೋದನೆಗೊಂಡ ಆದೇಶದ ಪ್ರತಿ 3) ನಿವೇಶನಗಳನ್ನು ಬಿಡುಗಡೆ ಮಾಡಿದ ಆದೇಶದ ಪ್ರತಿ 4) ಹಂಚಿಕೆಯಾದ ಆದೇಶದ ಪ್ರತಿ

- ಅಧಿಕೃತವಲ್ಲದ ಆಸ್ತಿಗಳನ್ನು ತಂತ್ರಾಂಶದಲ್ಲಿ ದಾಖಲಿಸಲು ಅವಶ್ಯಕತೆ ಇರುವ ದಾಖಲಾತಿಗಳು:


ಸರ್ಕಾರಿ ಭೂಮಿ/ನಿವೇಶನವನ್ನು ಹೊರತುಪಡಿಸಿ, ಮೇಲಿನ ಯಾವುದೇ ದಾಖಲೆ ಇಲ್ಲದಿರುವ ನಿವೇಶನಗಳನ್ನು ಅಧಿಕೃತವಲ್ಲದ ಆಸ್ತಿಯೊಂದು ದಾಖಲಿಸುವುದು.

ನಗರ · ಸ್ಥಳೀಯ ಸಂಸ್ಥೆಗಳ ಅಧಿಕಾರಿ/ಸಿಬ್ಬಂದಿಗಳಿಗೆ ಇ-ಆಸ್ತಿ ತಂತ್ರಾಂಶದಲ್ಲಿ ನಿಗದಿಪಡಿಸಿದ ಜವಾಬ್ದಾರಿಗಳು ಜವಾಬ್ದಾರಿಯನ್ನು ಈ ಕೆಳಗಿನ ಕೋಷ್ಟಕದಲ್ಲಿ ತಿಳಿಸಿದೆ.

ಕ್ರ.ಸಂ	ಅಧಿಕಾರಿ/ಸಿಬ್ಬಂದಿಗಳು	ತಂತ್ರಾಂಶದಲ್ಲಿ ನಿಗದಿಪಡಿಸಿದ ಜವಾಬ್ದಾರಿಗಳು
1.	ಡಾಟಾ ಎಂಟಿ ಆಪರೇಟರ್	ನಮೂನೆ-3ರನ್ನು ಕೋರಿ ಬರುವ ಅಜೆಗಳ ವಿವರಗಳನ್ನು ದಾಖಲಿಸುವುದು, ಆಸ್ತಿ ತೆರಿಗೆ ಮಾಹಿತಿಯನ್ನು ದಾಖಲಿಸುವುದು, ಆಸ್ತಿಗಳ ಮಾಹಿತಿಯನ್ನು ದಾಖಲಿಸುವುದು/ತಿದ್ದುಪಡಿ ಮಾಡುವುದು, ಪೌರಾಯಿಕ್‌ರ/ಮುಖ್ಯಾಧಿಕಾರಿಗಳ ಅನುಮೋದನೆಯ ನಂತರ ಡಿಜಿಟಲ್ ಸಹಿಂಬುಳ್ಳ ನಮೂನೆ-3ನ್ನು ಸೃಜಿಸುವುದು, ಆಸ್ತಿಗಳ ಹಕ್ಕು ವರ್ಗಾವಣೆ ಕೋರಿ ಬರುವ ಅಜೆಗಳನ್ನು ದಾಖಲಿಸುವುದು.
2.	ವಿಷಯ ನಿವಾಹಕ	ಡಾಟಾ ಎಂಟಿ ಆಪರೇಟರ್ ದಾಖಲಿಸಿದ ಮತ್ತು ದಾಖಲೆಗಳನ್ನು ಪರಿಶೀಲಿಸುವುದು.
3.	ಕರವಸೂಲಿಗಾರರು	ಆಸ್ತಿ ಮಾಹಿತಿಯೊಳ್ಳುವ ಚೆಕ್‌ಲಿಸ್‌ನ್ನು ಸೃಜಿಸುವುದು. ವಿಷಯ ನಿವಾಹಕರು ನಿರ್ವಹಿಸಿದ ಆಸ್ತಿಗಳ ಮಾಹಿತಿಯನ್ನು ಪರಿಶೀಲಿಸಿ ತಮ್ಮ ಅಭಿಪ್ರಾಯದೊಂದಿಗೆ ಕಂದಾಯ ನಿರೀಕ್ಷಿಸಿದೆ ಕಳುಹಿಸುವುದು.
4.	ಕಂದಾಯ ನಿರೀಕ್ಷಿಸಿದೆ	ಆಸ್ತಿಗಳನ್ನು ಮಹಜರ್ ಮಾಡಿದ ಮಾಹಿತಿಯನ್ನು ದಾಖಲಿಸುವುದು ಮತ್ತು ಕರವಸೂಲಿಗಾರರು ನಿರ್ವಹಿಸಿದ ಆಸ್ತಿಗಳ ಮಾಹಿತಿಯನ್ನು ಪರಿಶೀಲಿಸಿ ತಮ್ಮ

ಕರ್ತೃತ್ವಾಧಿಕಾರಿ		ಅಭಿಪ್ರಾಯದೊಂದಿಗೆ	ಕರ್ತೃತ್ವಾಧಿಕಾರಿ
5. ಕಂಡಾಯಾದಿಕಾರಿ		ಕರ್ತೃತ್ವಾಧಿಕಾರಿ	ಕರ್ತೃತ್ವಾಧಿಕಾರಿ
6. ಅಭಿಯಂತರರು		ಹೊಸದಾಗಿ ಸೇರ್ವೆಡೆಗೊಂಡ ಆಸ್ತಿಗಳಿಗೆ ಆಸ್ತಿ ಗುರುತಿನ ಸಂಖ್ಯೆಯನ್ನು ನೀಡುವುದು.	ಹೊಸದಾಗಿ ಸೇರ್ವೆಡೆಗೊಂಡ ಆಸ್ತಿಗಳಿಗೆ ಆಸ್ತಿ ಗುರುತಿನ ಸಂಖ್ಯೆಯನ್ನು ನೀಡುವುದು.
7. ಪೌರಾಯುಕ್ತರು/ಮುಖ್ಯಾಧಿಕಾರಿಗಳು		ಹೊಸದಾಗಿ ಸೇರ್ವೆಡೆಗೊಂಡ/ತಿದ್ದುಪಡಿಯಾದ ಆಸ್ತಿಗಳಿಗೆ ಆಸ್ತಿ ಗುರುತಿನ ಸಂಖ್ಯೆಯನ್ನು ನೀಡುವುದು.	ಹೊಸದಾಗಿ ಸೇರ್ವೆಡೆಗೊಂಡ/ತಿದ್ದುಪಡಿಯಾದ ಆಸ್ತಿಗಳಿಗೆ ಆಸ್ತಿ ಗುರುತಿನ ಸಂಖ್ಯೆಯನ್ನು ನೀಡುವುದು.

ನಗರ ಸ್ಥಳೀಯ ಸಂಸ್ಥೆಗಳು ವೈವಿಧ್ಯತವಾಗಿ ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಿ ಈ ಮೇಲೆ ವಿವರಿಸಿದಂತೆ ಜಾಗರೂಕತೆಯಿಂದ ಆಸ್ತಿಗಳ ವಿವರಗಳನ್ನು ತಂತ್ರಾಂಶದಲ್ಲಿ ದಾಖಲಿಸಿ ನಾಗರೀಕರಿಗೆ ನೀಡುವ ನಮೂನೆ-3ರಲ್ಲಿ ಎಲ್ಲಾ ಮಾಹಿತಿಗಳು ಲಭ್ಯವಾಗುವಂತೆ ಸೂಕ್ತ ಕ್ರಮವಹಿಸಲು ಸೂಚಿಸಿದೆ. ನಮೂನೆ-3ನ್ನು ನೀಡುವುದಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಗಾಗಿ ಉಲ್ಲೇಖಿತ ಸುತ್ತೋಲೆಗಳನ್ನು ಗಮನಿಸಲು ಸೂಚಿಸಿದೆ. ಒಂದು ವೇಳೆ ತಂತ್ರಾಂಶದಲ್ಲಿ ದಾಖಲಿಸಿದ ಮಾಹಿತಿಗಳಲ್ಲಿ ಯಾವುದೇ ರೀತಿಯ ತಪ್ಪೆಸೆಗಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ಎಲ್ಲಾ ಅಧಿಕಾರಿ/ನೌಕರರುಗಳ ಮೇಲೆ ನಿರ್ದಾರಕ್ಷಣ್ಯವಾಗಿ ನಿಯಮಾನುಸಾರ ಕ್ರಮಕ್ಕೆಗೊಳ್ಳಲಾಗುವುದು.

  
 ನಿರ್ದೇಶಕರು,  
 ಪೌರಾಡಳಿತ ನಿರ್ದೇಶನಾಲಯ,  
 ಬೆಂಗಳೂರು.  
R.

#### ಪ್ರತಿಯನ್ನು:

- 1) ರಾಜ್ಯದ ಎಲ್ಲಾ ಜಿಲ್ಲಾ ನಗರಾಭಿವೃದ್ಧಿ ಕೋಶಗಳ ಯೋಜನಾ ನಿರ್ದೇಶಕರುಗಳಿಗೆ ಸೂಕ್ತ ಕ್ರಮಕ್ಕಾಗಿ.
- 2) ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು/ಪೌರಾಯುಕ್ತರು/ಮುಖ್ಯಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ.
- 3) ಕಭೇರಿ ಪ್ರತಿ.